

ಶಾಂತವೇರಿ ಗೋಪಾಲಗೌಡರ ಸಮಾಜವಾದ ತತ್ವಗಳ ಪ್ರಸ್ತುತತೆ

ಡಾ. ಮಣಿಪ್ರಸಾದ್ ಎಸ್. ಎನ್*

* ಅಂತಿಂಬಿ ಉಪನಾಯಕರು, ಸಾಂತಕೋತ್ತರ ಕೇಂದ್ರ, ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಸಾರಾಂಶ (Abstract)

ಸಮಾಜವಾದ ಸಾಕಷ್ಟು ಭಾರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಳಬರುವ ಹಾಗೆಯೇ ಅದರಾಚೆ ಹೇಳಲ್ಪಡುವ ಪರ್ಯಾಯ ಪರಿಕಲ್ಪನೆಯಾಗಿ ನೋಡುವ ಪ್ರತಿಯೊಬ್ಬರಲ್ಲಿಯೂ ಸಮಾನತೆಯ ತತ್ವವನ್ನು ನೆಲೆಗೊಳಿಸುವ ಆಶಯದೊಂದಿಗೆ ಹೊಸ ಚಿಂತನೆಗಳನ್ನು ಉಂಟು ಮಾಡುವುದೇ ಸಮಾಜವಾದ. ಇದರ ಮೂಲ ಆಶಯ ಸಮಾನತೆಯ ಅಧಾರದಲ್ಲಿ ಸಮಾಜವನ್ನು ಸೃಷ್ಟಿಸುವುದು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇದರ ಶಾಂತಿಯತ ಸತ್ಯಾಗ್ರಹ ಹಾಗೂ ಹೋರಾಟಗಳು ಸಮಾಜವಾದ ಬಲಿಪ್ರಗೊಳಿಲು ನೇರವಾದವು. ಆಧುನಿಕ ಕಾಲದಲ್ಲಿ ಸಮಾಜವಾದದ ತತ್ವವು ನಿರಂತರ ಬದಲಾವಣೆಯನ್ನು ಹೊಂದಿ ಒಂದು ವೈಜ್ಞಾನಿಕ ದೃಷ್ಟಿಕೋನವನ್ನು ಆವರಿಸಿರುವುದನ್ನು ಕಾಣಲ್ಪೇ. ಈ ನಿಶ್ಚಯಲ್ಲಿ ವೈಜ್ಞಾನಿಕ ಸಮಾಜವಾದ ರೂಪಾರಂತಗೊಂಡ ಸಮಾಜವಾದವೇ ಅಗಿದೆ. ಈ ಲೇಖನದಲ್ಲಿ ಶಾಂತವೇರಿ ಗೋಪಾಲಗೌಡರ ಸಮಾಜವಾದದ ತತ್ವ ಮತ್ತು ಅದರ ಅಗ್ರತೆಯನ್ನು ವಿಷದ ಪರಿಸರಾಗಿದೆ.

ಮುಖ್ಯವರದಗಳು (Keywords): ಸಮಾಜವಾದ, ಬಂಡವಾಳಶಾಂತಿ, ಶಾಂತವೇರಿ ಗೋಪಾಲ ಗೌಡರು, ಕನಾಂಟಿಕ ರಾಜಕೀಯ.

ಪೀಠಿಕೆ

ಸಮಾಜವಾದವು 19 ನೇ ಶತಮಾನದಲ್ಲಿ ಲೋಹಿಯಾ ಮತ್ತು ಜಯಪ್ರಕಾಶನಾರಾಯಣರವರಗಳ ನೇತ್ಯತ್ವದಲ್ಲಿ ಭಾರತದಲ್ಲಿ ಮುನ್ನೆಲುಗೆ ಬರಲೊಡಗಿತು. ಭಾರತದಲ್ಲಿ ಸಮಾಜವಾದವು 1934ರಲ್ಲಿ ಕಾಂಗ್ರೆಸ್‌ನ ಒಂದು ಭಾಗವಾಗಿ ಸಾಫ್ತ್ವಪನೆಯಾದಾಗಿನಿಂದಲೇ ಅದರ ಅರಂಭಿಕೆಯನ್ನು ಕಾಣಬಹುದು¹ ರಾಮ್‌ಮನ್‌ನೇಹರ್‌ ಲೋಹಿಯಾ ಹಾಗೂ ಜಯಪ್ರಕಾಶ ನಾರಾಯಣರವರು ಭಾರತದಲ್ಲಿ ಸಮಾಜವಾದವನ್ನು ಭಾರತೀಯರ ಸ್ಥಿತಿಗಳಿಗೆ ತಕ್ಷಂತೆ ರೂಪಿಸಿ ಅದಕ್ಕೊಂಡು ಸ್ವಷ್ಟ ರೂಪವನ್ನು ನೀಡಿದ್ದಾರೆ. ಹೀಗಾಗೆ 1942ರಲ್ಲಿ ನಡೆದ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಸಮಾಜವಾದಿಗಳು ನಿರ್ವಹಿಸಿದ ಜವಾಬ್ದಾರಿ ಶಾಖಾನೀಯ.

ಸಮಾಜವಾದದ ಮೂಲತತ್ವಗಳನ್ನು ಗಮನಿಸುವಾದರೆ ನಾವು ಪ್ರೇಂಚ್ ಕ್ರಾಂತಿಯ ಕಾಲಘಟ್ಟವನ್ನು ಸೃಂಜಿಸಬೇಕಾಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ‘ಸಮಾನರ ಪ್ರಣಾಳಿಕೆ’ ಎಂಬ ಸಮಾಜವಾದಿಯ ಪ್ರಥಮ

Please cite this article as: ಮಣಿಪ್ರಸಾದ್ ಎಸ್.ಎನ್. (2021). ಶಾಂತವೇರಿ ಗೋಪಾಲಗೌಡರ ಸಮಾಜವಾದ ತತ್ವಗಳ ಪ್ರಸ್ತುತತೆ. ಪ್ರತಿಷಂಧ: ಮಣಿಪ್ರಸಾದ್ ಎಸ್.ಎನ್. ಕನ್ನಡ ರೀಸರ್ಚ್ ಇನ್ಸ್ಟಿಟ್ಯೂಟ್ ಆಫ್ ಇಂಫೋರ್ಮೇಷನ್ ಆಂಡ್ ರಿಸರ್ಚ್, 3(1), ಪು.ಸಂ. 126-132.

ಫೋಂಟ್‌ಯೊಮ್ ಗ್ರಹಿಸ್ತು ಬಬಣ್ ನ ಸಾಹಿತ್ಯ ಕೃಷಿಯಲ್ಲಿ ಅನಾವರಣಗೊಂಡಿತ್ತು.² ಇವರು ಸ್ವಾಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಎಂಬ ಸಮಾಜವಾದದ ಮೂಲತತ್ವಗಳನ್ನು ಕೊಟ್ಟಿದ್ದಾರೆ.

ಪ್ರಸ್ತುತ ರಾಜಕೀಯ ಕಾಲಘಟ್ಟದಲ್ಲಿ ಸಮಾಜವಾದವನ್ನು ವಾಶ್ವಾನಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದು ಯಾವುದೇ ಒಂದು ರಾಜಕೀಯ ಸಿದ್ಧಾಂತಕ್ಕೆ ನಿಲುಕುವುದಿಲ್ಲ ಹಾಗೂ ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ರಾಜ್ಯಶಾಸ್ತ್ರ ವಿದ್ವಾಂಸರಾದ ಸಿ.ಇ.ಎಂ ಜೋಡ್‌ರವರ ದೃಷ್ಟಿಕೋನದಲ್ಲಿ ಸಮಾಜವಾದವನ್ನು ಉಲ್ಲೇಖಿಸುವುದಾರೆ, ಇದೊಂದು ವೈಶಿಷ್ಟ್ಯತೆಯನ್ನು ಹೊಂದಿರುವ ಸಿದ್ಧಾಂತ ಮಾತ್ರವಲ್ಲ, ಒಂದು ಚಳುವಳಿ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಲಕ್ಷಣಗಳನ್ನು ಹೊಂದಿರುವ ಒಂದು ಮಹೋತ್ತರ ಪರಿಕಲ್ಪನೆಯಾಗಿದೆ.

ಸಮಾಜವಾದದ ಅರ್ಥಸುವಿಕೆಯನ್ನು ಉಲ್ಲೇಖಿಸುತ್ತಾ ಬರ್ಧಿಂಡ್ ರಸಲ್‌ರ ‘ಅಸ್ತಿ ಮತ್ತು ಬಂಡವಾಳವು ಸಮಾಜದ ಹಿಡಿತದಲ್ಲಿರುವುದೇ’ ಸಮಾಜವಾದ. ಗಾಂಧಿಜಿಯವರ ದೃಷ್ಟಿಯಲ್ಲಿ ಜನರೆಲ್ಲರೂ ಸಮಾನಾಗಿರುವುದು ಸಮಾಜವಾದ. ಜಯಪ್ರಕಾಶ ನಾರಾಯಣರವರ ‘ವೃತ್ತಿಯು ತನ್ನ ಸ್ವಾಧಿತವನ್ನು ಸಮಾಜದ ಒಳಿತಗಾಗಿ ತೊಡಗಿಸುವುದೇ’ ಸಮಾಜವಾದ ಎಂಬಂತೆ ನಿರೂಪಣಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದರ್ಥದಲ್ಲಿ ಸಮಾಜವಾದವನ್ನು ಅರ್ಥಸುವಿಕೆ, ವ್ಯಾಖ್ಯಾನವಿಸುವುದು ಸುಲಭದ ಮಾತ್ರಲ್ಲ ಆದರೂ ಒಷ್ಟಿತ ಸತ್ಯ ಸಮಾಜವಾದವು ಬಂಡವಾಳಶಾಹಿಯ ಶತ್ರು.

ಕನಾಟಕದಲ್ಲಿ ಸಮಾಜವಾದದ ಹಿನ್ನೆಲೆ

ಸಮಾಜವಾದ ಚರ್ಚಿವಟಕೆಗಳು ಕನಾಟಕದಲ್ಲಿ ಕಾರ್ಯಗತಗೊಳ್ಳುವಲ್ಲಿ ಕರ್ಮಾಲದೇವಿ ಚಟೆಮ್ಮೆಪಾಧ್ಯಾಯ, ಶಂಕರ ಕುರುಕೋಟಿ ಕೆ.ಆರ್. ಕಾರಂತ, ಸದಾಶಿವರಾವ್ ಹೊದಲಾದವರು ಅಪಾರವಾದ ಶ್ರಮವನ್ನು ಪಟ್ಟಿದ್ದಾರೆ. ಸಮಾಜವಾದ ಚಿಂತನೆಗಳ ಪ್ರಭಾವ ಕನಾಟಕದಲ್ಲಿ ಬ್ರಿಡೆಷರ ಕಾಲಘಟ್ಟದಲ್ಲಿ ಉಂಟಾಗಿದ್ದು, ಅದು ಬಹಳ ಪ್ರಮುಖವಾಗಿ ಮುಂಬೈ-ಕನಾಟಕ ಭಾಗದಲ್ಲಿ, ಮುಂದುವರೆದು ದಿನಕರ ದೇಸಾಯಿರವರಿಂದ ಉತ್ತರಕನ್ನಡ ಭಾಗದಲ್ಲಿ ಈ ಸಮಾಜವಾದವನ್ನು ನೆಲೆಗೊಳಿಸಿದ್ದರು. ಉತ್ತರಕನ್ನಡ ಭಾಗದ ಸಂಪರ್ಕವನ್ನು ಹೊಂದಿದ್ದ ಸಮಾಜವಾದ ಸಹಜವಾಗಿಯೇ ಶಿವಮೋಗ್ ಜಿಲ್ಲೆಗೆ ಪಾದಾರ್ಪಣೆಗೊಂಡಿತ್ತು. ಈ ಸಂದರ್ಭದಲ್ಲಿ ಜಿಲ್ಲೆಯ ಹೆಲವು ವಿದ್ಯಾರ್ಥಿಗಳು, ಯುವಕರು, ಸಮಾಜವಾದ ಚಿಂತನೆಗಳಿಂದ ಆಕರ್ಷಣೆಗೆ ಒಳಗಾಗಿದ್ದರು, ಇವರೆಲ್ಲರೂ ಸಹ ರಾಷ್ಟ್ರೀಯ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದರು. ವಿದ್ಯಾರ್ಥಿ ಕಾಂಗ್ರೆಸ್‌ನ ಪ್ರಮುಖರೆಂದರೆ ಖಾದ್ರಿಶಾಮಣಿ, ಬಾ.ಸು.ಕೃಷ್ಣಮೂರ್ತಿ, ಶಾಂತವೇರಿಗೋಪಾಲ ಗೌಡರು.

ಶಾಂತವೇರಿಗೋಪಾಲ ಗೌಡರ ದೃಷ್ಟಿಯಲ್ಲಿ ಸಮಾಜವಾದ

ರಾಷ್ಟ್ರೀಯ ಮಟ್ಟದಲ್ಲಿ ಸಮಾಜವಾದಿಗಳು ಎಂದರೆ ಬಹಳ ಪ್ರಮುಖವಾಗಿ ರಾಮ್‌ಮನೋಹರ್‌ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಎನ್ನುವ ಹಾಗೆ ಕನಾಟಕದಲ್ಲಿ ಸಮಾಜವಾದಿಗಳು ಎಂದರೆ ನೆನಪಾಗುವ ವೃತ್ತಿಯೇ ಶಾಂತವೇರಿ ಗೋಪಾಲಗೌಡರು. ಮಟ್ಟಿದ್ದ ಶ್ರೀಮಂತ ಪರಂಪರೆಯ ಮನೆತನದಲ್ಲಿ, ಸೆಳದದ್ದು ರೈತಾಧಿವರ್ಗದ ಕಷ್ಟಕಾರ್ಪಣ್ಯಗಳು, ಮೈಗೂಡಿಸಿಕೊಂಡಿದ್ದು ಮಾತ್ರ

ಸಮಾಜವಾದ. ಸಮಾಜವಾದಕ್ಕೆ ಕನಾಟಕದಲ್ಲಿ ಒಂದು ನೇಲೆ, ಅದರ ಪರಿಚಯ, ಅದರ ಸೋಗಡು ಅದರ ಪ್ರಾಧ್ಯಾನತೆ ಹಾಗೂ ಎಲ್ಲಕ್ಕೊಂತ ಮೇಲಾಗಿ ರಾಜಕೀಯದಲ್ಲಿ ಸಮಾಜವಾದ ಬಿನ್ನತೆಯನ್ನು ಗುರ್ತಿಸುವ ಹಾಗೆ ಮನ್ವಣೆಯನ್ನು ಒದಗಿಸಿದ್ದು ಮಾತ್ರ ಶಾಂತವೇರಿ ಎಂದರೆ ಅತಿಶಯೋತ್ಸ್ವಯಾಗಲಾರದು. ಶಾಂತವೇರಿ ಗೋಪಾಲಗೌಡರು ವಿದ್ಯಾರ್ಥಿ ಕಾಂಗ್ರೆಸಿನಲ್ಲಿ ಸಕ್ರಿಯವಾಗಿದ್ದು, 1946ರಲ್ಲಿ ನಂಜನಗೂಡಿನಲ್ಲಿ ನಡೆದ ವಿದ್ಯಾರ್ಥಿ ಕಾಂಗ್ರೆಸಿನ ರಾಜ್ಯಮಟ್ಟದ ಸಮಾವೇಶ ಶಾಂತವೇರಿಯವರಿಗೆ ಅತಿಮುಖ್ಯವಾಗಿತ್ತು. ಇಲ್ಲಿ ಇವರು ತಮ್ಮನ್ನು ‘ಸಮಾಜವಾದಿ’ ಎಂದು ಗುರ್ತಿಸಿಕೊಂಡರು. ಮುಂದೆ ಸಕ್ರಿಯ ಕಾರ್ಯಕರ್ತರಾಗಿ ರಾಮ್‌ಮನೋಹರ್‌ರ್ ಲೋಹಿಯರವರ ವೈಕ್ಯಾಂತಿಕ ಆಕಾರದಲ್ಲಿ ಅಳವಡಿಸಿದ್ದರು.

ಶಾಂತವೇರಿ ಗೋಪಾಲಗೌಡರೊಂದಿಗೆ ಶಿವಮೋಗ್ಗ ಜಿಲ್ಲೆಯ ಬಹುಸಂಖ್ಯಾತ ಯುವಕರು ಸಮಾಜವಾದದ ಕಡೆಗೆ ಆಕಾರದಲ್ಲಿ ಅವರಿಗೆ ಅಳವಡಿಸಿದ್ದರು. ಜೊತೆಗೆ 1948ರ ಕಾಲಫಟಪು ಸಮಾಜವಾದಿಗಳಿಗೆ ಬಹಳ ಪ್ರಮುಖವಾಗಿತ್ತು, ಕಾರಣ ರಾಷ್ಟ್ರಮಟ್ಟದಲ್ಲಿಯು ಸಮಾಜವಾದಿ ಪಕ್ಷ ಹಾಗೂ ಕನಾಟಕದಲ್ಲಿಯೂ ಸಮಾಜವಾದಿ ಪಕ್ಷ ಜನ್ಮತಾಳಿತು. ಕನಾಟಕದಲ್ಲಿ ಸಮಾಜವಾದಿ ಪಕ್ಷದ ಪ್ರಥಮ ಸಮೇಳನವು ಶಿವಮೋಗ್ಗದಲ್ಲಿ ಅಯೋಜಿಸಲಾಗಿತ್ತು. ಇದರಲ್ಲಿ ಕನಾಟಕ ರಾಜ್ಯದಲ್ಲಿನ ಸಮಾಜವಾದಿ ನಾಯಕರುಗಳಾದ ಶಾಂತವೇರಿ ಗೋಪಾಲಗೌಡ, ವ್ಯಾ.ಆರ್.ಪರಮೇಶ್ವರಪ್ಪ, ನೆ.ಕೆ.ಸೀತಾರಾಮ ಅಯ್ಯಂಗಾರ್ ಮುಂತಾದವರು ಪಾಲ್ಗೊಂಡಿದ್ದರು.

ಶಾಂತವೇರಿಯವರ ಸಮಾಜವಾದದ ಪ್ರಸ್ತುತತೆ

ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಚಿಂತನೆಗಳನ್ನು ಹೆಚ್ಚು ಮಲೆನಾಡಿನ ಭಾಗದಲ್ಲಿ ಹರಡಿದ್ದರು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಬಹುಶಃ ಆ ಭಾಗಕ್ಕೆ ಸೇರಿದ್ದ, ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ವಂದಿಸುತ್ತಿದ್ದ ಅವರ ಮನೋಭಾವ ಮುಂತಾದವುಗಳಿಂದ ಹಾಗೆ ಅಂದುಕೊಳ್ಳುವುದು ಸಹಜ. ಆದರೆ ವಾಸ್ತವಕ್ಕೆ ಶಾಂತವೇರಿಯವರು ಸಮಾಜವಾದಿ ತತ್ವಗಳನ್ನು ಬಹಳ ಪ್ರಮುಖವಾಗಿ ಜನತೆಯಲ್ಲಿ ಮೂಡಿಸಲು ಶೈಮಿಸಿದ್ದರು. ಇವರ ಬಹುತೇಕ ಸಮಾಜವಾದ ತತ್ವಗಳು ಬಡವರ, ಅಸ್ವಾತ್ಮರ, ದಲಿತರ ಹಾಗೂ ಕಾರ್ಮಿಕ ವರಗಳ ಪರವಾಗಿದವು, ಬಂಡವಾಳಶಾಂತಿಕ ಹಾಗೆಯೇ ಅಧಿಕಾರಶಾಂತಿಕ ವಿರುದ್ಧವಾಗಿದವು. ವರಗಳು ಮತ್ತು ಜಾತಿಗಳನ್ನು ನಿರೂಪಿಸಿ ಮಾಡುವುದು, ಅಸ್ವಾತ್ಮತೆಯನ್ನು ನಿಷೇಧಿಸುವುದು, ಪರಿಶ್ರಮೆ ಜಾತಿ ಜನರಿಗೆ ದೇವಾಲಯ ಪ್ರವೇಶ ನಿರಾಕರಣ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರೂಪಣೆಗೆ ಸಮಾಜವಾದವು ಸಂಪೂರ್ಣವಾಗಿ ಪ್ರಯೋಜಿಸಿತು.

ಇಂದಿನ ರಾಷ್ಟ್ರ ಮತ್ತು ರಾಜ್ಯ ರಾಜಕಾರಣ, ಸಾಮಾಜಿಕ-ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಇಂದಿಗೂ ಕೂರ ಶಾಂತವೇರಿಯವರ ಸಮಾಜವಾದದ ತತ್ವಗಳ ಅಗತ್ಯತೆಯಿದೆ. ಸಮಾಜವಾದದ ಚಿಂತನೆಗಳು ಅದರಲ್ಲಿನ ವ್ಯಾಪಕತೆಯನ್ನು ನೋಡುವುದಾದರೆ, ಮೊದಲಿಗೆ ಅವರ ಸಮಾಜವಾದದ ಅಶಯಗಳನ್ನು ನಾವು ಇಲ್ಲಿ ಮನಗಾಣಬೇಕಾಗುತ್ತದೆ. ಅಸ್ವಾತ್ಮರ ದೇವಾಲಯ ಪ್ರವೇಶ ಒದಗಿಸುವ ನಿಟ್ಟಿನಲ್ಲಿ ಶಿವಮೋಗ್ಗದಲ್ಲಿ ಅಸ್ವಾತ್ಮರೋಡನೆ ದೇವಾಲಯ ಪ್ರವೇಶಿಸುವುದು, ಆರಗದ ವಿರಕ್ತಮತದಲ್ಲಿ ಅಸ್ವಾತ್ಮರಿಗೆ ರಾತ್ರಿ ಶಾಲೆಗಳನ್ನು ನಡೆಸುವುದು, ವಯಸ್ಕರ ಶಿಕ್ಷಣಕ್ಕಾಗಿ ಶಾಲೆ ನಡೆಸುವುದು, ಸ್ವ-ಉದ್ಯೋಗ, ಖಾದಿನೂಲು ತೆಗೆಯುವುದು,

ಜೀತಪದ್ಧತಿ ನಿರೂಪಣೆಯಲನ್ನು, ಅಸ್ವಲ್ಯತೆ ನಿರೂಪಣೆಯಲನ್ನು, ವರ್ಗ ಅಥವಾ ವರ್ಣ ತಾರತಮ್ಯ ನಿರೂಪಣೆಯಲನ್ನು ಹಾಗೂ ರೈತರು-ಕಾರ್ಮಿಕರು ಮುಂತಾದವರ ಹಿತರಕ್ಷಣೆ ಮಾಡುವುದು, ನಿರುದ್ಯೋಗ ನಿರೂಪಣೆಯಲನ್ನು, ಬಡತನ ಹೋಗಲಾಡಿಸುವಿಕೆ, ಆರೋಗ್ಯ ಹಾಗೂ ಶಿಕ್ಷಣವನ್ನು ಒದಗಿಸುವುದು ಇನ್ನು ಹತ್ತು ಹಲವು ಸಮಾಜಮುಖ್ಯ ಪ್ರಗತಿಪರ ದೀನದಲಿತರ ಬಡವರ ಉದ್ದಾರಕಾಗಿ ನಿರಂತರವಾಗಿ ಕ್ರಿಯಾಶೀಲರಾಗಿ ತಮ್ಮ ಸಮಾಜವಾದಿ ತತ್ವಗಳಿಗೆ ಕಟ್ಟಿಬದ್ದರಾಗಿ ಅವುಗಳ ಸಾಕಾರಕಾಗಿ ದುಡಿಯುತ್ತಿದ್ದರು.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಕಾಣುವ ಬಂಡವಾಳಶಾಹಿ ಪ್ರಭಾಲ್ಯ ಕೇವಲ ಕೇಲವೇ ಕೇಲವು ಕಾರ್ಮೋರೇಚ್‌ ಸಂಸ್ಥೆಗಳು/ ವಲಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಲಿಷ್ಠಗೊಂಡು ಸಮಾಜವಾದದ ತತ್ವಗಳಿಗೆ ಹೆಚ್ಚು ಹೆಚ್ಚು ಬೆಲೆ ಇಲ್ಲದ್ದಂತಾಗಿದೆ. ಉಳಿವರು ಅಥವಾ ಶ್ರೀಮಂತರು ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ನಿರ್ಧರಿಸುವವರೇ? ಎಂಬ ಸಂಶಯ ಕಾಲೋಮಾರ್ಕ್ ಸಿದ್ಧಾಂತಗಳನ್ನು ಅಧ್ಯಯನ ಮಾಡುವಾಗ ತಿಳಿಯುತ್ತಿತ್ತು. ಇದು ಇಂದಿನ ರಾಜಕೀಯ ಸನ್ವೀಕರಣೆಗಳಿಗೆ ಹೋಲಿಕೆ ಮಾಡಿ ಅಧ್ಯಯನ ಕ್ಷೇತ್ರಗಳಲ್ಲಿ ಜಾಗತಿಕರಣ, ಖಾಸಗಿಕರಣ ಹಾಗೂ ಉದಾರೀಕರಣ ನೀತಿಗಳಿಂದಾಗಿ ಬದಲಾವಣೆಗಳು ಆಗಿವೆ.

ಸಮಾಜವಾದ ತತ್ವಗಳ ಆಶಯಗಳು ಮುನ್ನೆಲೆಗೆ ಬರಲಾಗುತ್ತಿಲ್ಲ ಎಂಬುದನ್ನು ಅಧ್ಯಯನ ದೃಷ್ಟಿಯಿಂದ ನೋಡಿದಾಗ ಶಾಂತವೇರಿ ಗೋಪಾಲಗೌಡರ ಸಮಾಜವಾದ ಅಥವಾ ಅವರ ತತ್ವಗಳು, ಅವರ ಭವಿಷ್ಯದ ನೆಲೆಗೆ ಒಂದು ಸ್ವಷ್ಟ ದಾರಿಯನ್ನು ತೋರಿಸುವ ಸಾಧನವಾಗಿತ್ತು. ಕಾರಣ ಅಂದು ಜಾತಿ, ಧರ್ಮ ನಮ್ಮವ ನಿಮ್ಮವ ಎಂಬ ಕಲ್ಪನೆಗಳು ಇರ್ಮೊಂದು ವ್ಯಾಪಕತೆಯನ್ನು ಹೊಂದಿರಲಿಲ್ಲ. ಕೆಳದ 10–20 ವರ್ಷಗಳ ರಾಜಕೀಯ ಸನ್ವೀಕರಣೆಗಳನ್ನು ತೇಳೆವಾಗಿ ಅವಲೋಕಿಸಿದರೆ ಹಣಬಲ, ಜಾತಿಬಲಗಳೇ ಇಂದಿನ ಚುನಾವಣೆಯಲ್ಲಿ ಗೆಲ್ಲುವ ದಾರಿಗಳಾಗಿವೆ. ಈ ಪರಿಸ್ಥಿತಿಯಿಂದಾಗಿ ಜಾತಿ, ಧರ್ಮ ಮತವನ್ನು ಹೊರತುಪಡಿಸಿ ಇಡಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಮಾಜವಾದದ ತತ್ವಗಳನ್ನು ತಿಳಿಪಡಿಸುವುದು ಅನಿವಾಯ್ಯವಾಗುತ್ತಿಲ್ಲ. ಮೇಲಾಗಿ ಸಮಾಜಮುಖ್ಯ ಯಾಗಿ ಜನರ ಬಡವರ, ನಿರ್ಗತಿಕರ, ದೀನದಲಿತರ ಉದ್ದಾರಕಾಗಿ ಕೆಲಸ ಮಾಡಬೇಕೆಂಬ ಮನೋಭಾವವು ಕಣ್ಣರೆಯಾಗುತ್ತಿರುವುದು ಪ್ರಸ್ತುತ ಸಮಾಜವಾದ ಅನಿವಾಯ್ಯತೆಯ ಪ್ರಶ್ನೆಯನ್ನು ಮಟ್ಟಿಹಾಕುತ್ತಿದೆ. ದಿನೇ ದಿನೇ ಬಂಡವಾಳಶಾಹಿ ವ್ಯವಸ್ಥೆ ಸಮಾಜದ ಎಲ್ಲಾ ರಂಗಗಳಲ್ಲಿ ಬಿಗಿ ಹಿಡಿತವನ್ನು ಪಡೆಯುತ್ತಿರುವುದು ನಿರುದ್ಯೋಗ, ಸೇವಾಭದ್ರತೆಯಲ್ಲಿನ ಕೊರತೆ, ಬಡತನ ಮುಂತಾದ ಜ್ಞಾನತ ಸಮಸ್ಯೆಗಳು ತೀವ್ರ ಏರಿಕೆಯಾಗುತ್ತಿವೆ.

ಗೋಪಾಲಗೌಡರ ಸಮಾಜವಾದ ಪ್ರಸ್ತುತತೆಯನ್ನು ಮಂಡಿಸುವುದಾದರೇ ಕೇವಲ ಜಾತಿ, ಜನಾಂಗ, ಧರ್ಮವನ್ನೆಲ್ಲ ಏರಿ ಮಾನವೀಯತೆ, ಕರುಣೆ, ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಸರಿಸಮಾನವಾದ ಅವಕಾಶ ಅಥವಾ ಸೌಲಭ್ಯ ಬಡಿಸಬೇಕಾದದ್ದು ಇಂದಿನ ಸರ್ಕಾರಗಳ ಅಧ್ಯ ಕರ್ತವ್ಯವಾಗಿದೆ. ಆದರೆ ರಾಜಕೀಯ ಪರಿಭಾಷೆಯಲ್ಲಿ ಸಾಮಾನ್ಯ ಜನರ ಅಶೋತ್ತರಗಳು ಸರ್ಕಾರದ ಮುಖ್ಯ ಭಾಗವಾದಂತೆ ಕಾಣುತ್ತಿಲ್ಲ.

ಪ್ರಸ್ತುತ ದೇಶದಲ್ಲಿನ ಕೆಲವು ಘಟನೆಗಳನ್ನು ಉಲ್ಲೇಖಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ರೈತರ ಹಿತಾಸಕ್ತಿಯನ್ನು ದಮನಮಾಡಲಾಗುತ್ತಿದೆ, ಒಂದು ವೇಳೆ ಸಮಾಜವಾದದ ಹಿನ್ನೆಲೆಯಲ್ಲಿ ಇದನ್ನು ನೋಡಿದರೆ ರೈತರ ಹಿತಾಸಕ್ತಿಯನ್ನು ಕಾಪಾಡಬಹುದಾಗಿತ್ತೇಂದು ಸ್ವಷ್ಟವಾಗುತ್ತದೆ. 2020ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತಂದಂತ ನೂತನ ಕ್ಯಾಷ್ ಕಾರ್ಯೆ ಹೇಗೆ ರೈತಾಪಿ ವರ್ಗಕ್ಕೆ ಮಾರಕವಾಗುತ್ತಿದೆ. ಎಪಿಎಂಸಿ ಹಾಗೂ ಬೆಂಬಲ ಬೆಲೆ ಮುಂತಾದವುಗಳಿಂದ ರೈತರನ್ನು ಹೊರಡಿದಬಹುದೆಂದು ಹೊಸ ಕಾರ್ಯೆಯ ಮುಖಿಂತರ ರೈತರನ್ನು ಶೋಷಿಸಲು ಹೊರಟಿತು. ಈ ಗೊಂದಲಕಾರಿ ಅಂಶಗಳು ಈ ಕಾರ್ಯೆಯಲ್ಲಿವೆ ಎಂದು ಸುಮಾರು ದಿನಗಳಿಂದ ದೇಹಲಿಯ ಗಡಿಯಂಬಿನಲ್ಲಿ ರೈತಾಪಿ ವರ್ಗವು ಹೋರಾಟ ಮಾಡುತ್ತಿದೆ. ಆದರೆ ಬಂಡವಾಳಶಾಹಿಯ ಹಿತಾಸಕ್ತಿಗಳನ್ನು ಮೂರ್ಕೆಸಲು ಸರ್ಕಾರವು ರೈತಾಪಿವರ್ಗದ ಬೇಡಿಕೆಗಳನ್ನು ತಿರಸ್ಕರಿಸಿ, ದೇಶದ ರೈತರಿಗೆ ಅನ್ಯಾಯವೇಸಿಗುತ್ತಿದೆ. ಇದಕ್ಕೆ ಹೊರತಾಗಿ ಸಮಾಜವಾದಿ ಆಶಯಗಳೊಂದಿಗೆ ಸರ್ಕಾರವು ಚಿಂತಿಸದಿದ್ದರೆ ಮೊದಲು ಈ ದೇಶದ ಅನ್ವಯಾತನ ಬೇಡಿಕೆ ಅದರ ಅಭಿವೃದ್ಧಿ ಮುಂತಾದವುಗಳನ್ನು ಈಡೇರಿಸುವ ಕಡೆ ಗಮನ ನೀಡುತ್ತಿತ್ತು. ಆಗ ಇವೆಲ್ಲ ಗೊಂದಲಗಳು, ಭಿನ್ನತೆಗಳು ಹಾಗೆಯೇ ರೈತಾಪಿವರ್ಗದ ಹೋರಾಟಗಳು ಮುಂತಾದವುಗಳ ಅನಿವಾಯತೆ ಇರುತ್ತಿರಲಿಲ್ಲ.

ಈ ಪರಿಸ್ಥಿತಿಯಲ್ಲಿ ರೈತ ಹೋರಾಟದ ಹಿನ್ನೆಡೆಯನ್ನು ಗಮನಿಸಿದರೇ ಬಹುಸಂಖ್ಯಾತ ರೈತ ಹಾಗೂ ಕಾರ್ಮಿಕರ ಹಿತಾಸಕ್ತಿಗಳು ನಿರ್ಲಾಂಕಣಕ್ಕೆ ತುತ್ತಾಗಿವೆ. ಇದು ನಿಜವಾಗಲೂ ಸಮಾಜವಾದಿ ಆಶಯಗಳು ಮತ್ತು ಮೌಲ್ಯಗಳು ಮೂಲೆಗುಂಪಾಗಿವೆ ಎಂಬುದರ ಸ್ವಷ್ಟತೆಯನ್ನು ನೀಡುತ್ತದೆ. ಹಾಗಾಗಿ ಗೋಪಾಲಗೌಡರ ಸಮಾಜವಾದ ಅದರ ಆಶಯಗಳು ಪ್ರಸ್ತುತ ರಾಜಕೀಯ ವ್ಯವಸ್ಥೆಗೆ ಬೇಕಾಗುತ್ತವೆ ಎಂಬುದು ಅತ್ಯಂತ ಸೂಕ್ತವಾದುದು ಎಂಬುದು ನನ್ನ ಅಭಿಪ್ರಾಯ.

ಈಗ ಬಹು ಚರ್ಚಿತ ವಿಷಯ ಏನೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜವಾದಿ ಮೌಲ್ಯಗಳು ಏಕೆ ದುರುಪಗಳೊಳ್ಳುತ್ತಿವೆ? ಯಾಕೆ ಸೋಲುತ್ತಿದೆ? ಎಂಬಂತಹ ಗಂಭೀರ ಪ್ರಶ್ನೆಗಳನ್ನು ಅವಲೋಕಿಸಿದಾಗ ಅತ್ಯಂತ ಜನಪ್ರಿಯವಾಗಿ ಪ್ರಸರಗೊಂಡ ಸಮಾಜವಾದಿ ಸಿದ್ಧಾಂತ ಭಾರತದಂತಹ ರಾಷ್ಟ್ರಕ್ಕೆ ಆಶಾಕರಣವಾಗಿತ್ತು. ಆದರೆ ಸಮಾಜವಾದವು ಕೇವಲ ರಾಜಕೀಯ ಸಿದ್ಧಾಂತವಾಗಿರದೇ ಭಾಷೆ, ಸಂಸ್ಕೃತಿ, ಸಾಹಿತ್ಯ, ಆರ್ಥಿಕತೆ, ಕೃಷಿ, ಸಿನಿಮಾ, ಕಲೆ ಮತ್ತು ಶಿಕ್ಷಣ ಮುಂತಾದ ಬಹು ಆಯಾಮದ ಸಿದ್ಧಾಂತವಾಗಿ ರೂಪಗೊಂಡಿತು. ಹಾಗಾಗಿ ಸಾಮಾಜಿಕ ಅಭಿವೃದ್ಧಿಗೆ ಸಮಾಜವಾದ ಬಹು ದೊಡ್ಡ ಉಡುಗೊರೆಯನ್ನು ನೀಡಿತ್ತು. ಆದರೆ ಇಂದು ಕನಾಟಿಕವನ್ನು ಒಳಗೊಂಡಂತಹ ಸಮಾಜವಾದದ ಅಶೋತ್ತರಗಳು, ನಿಲುವುಗಳನ್ನು ನೋಡಿದಾಗ, ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾಯತೆ ಉಂಟಾಗುತ್ತಿದೆ. ಇಂದು ಕೇವಲ ಸಮಾಜವಾದ ಎಲ್ಲೊಳ್ಳು ಪ್ರತಿಕಾರಂಗದ ಪ್ರಕಟಣೆಯಲ್ಲಿ ಅಥವಾ ಅದರ ನೇತರರ ಜನ್ಮದಿನೋತ್ಪನ್ನದ ಆಚರಣೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರಸ್ತಾಪಗೊಳ್ಳುವ ಹಾಗೆ ಬಂದು ಕಣ್ಣರೆಯಾಗುತ್ತಿರುವುದು ಭಾರತದಂತಹ ರಾಷ್ಟ್ರಕ್ಕೆ ಅಥವಾ ಕನಾಟಿಕದಂತಹ ರಾಜ್ಯಕ್ಕೆ ಮಾರಕವೇ ಸರಿ. ಅಭಿವೃದ್ಧಿ ಹೆಸರಿನಲ್ಲಿ ಮಾಡುತ್ತಿರುವ ಪರಿಸರ ನಾಶ, ತಂತ್ರಜ್ಞಾನ, ವಿಜ್ಞಾನಗಳ ಬದಲಾಣಿಯಿಂದಾಗಿ ಮಾನವೀಯ ಸಂಬಂಧಗಳಲ್ಲಿನ ಕ್ಷೇತ್ರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ

ಕಾರ್ಮೋರೇಚ್ ವಲಯದ ಅತಿ ಹೆಚ್ಚಿನ ಹಸ್ತಕ್ಷೇಪ, ರಾಜ್ಯದ ಜನತೆಯ ಸ್ಥಿತಿಗಳನ್ನು ಜಡಿಲಗೊಳಿಸುತ್ತಿರುವುದು ವಾಸ್ತವವಾಗಿದೆ.

ಮಲೆನಾಡಿನ ಅಭಿವೃದ್ಧಿಯ ಬಗ್ಗೆ ಮಾತನಾಡಿರುವುದನ್ನು ಗಮನಿಸಿದರೆ ಸಮಾಜವಾದದ ಪ್ರಸ್ತುತತೆಯು ಅವರ ಚಿಂತನಾಲಹರಿಯಲ್ಲಿ ಹೇಗೆ ಮಾಡುತ್ತಿತ್ತು ಎಂಬುದನ್ನು ಕಾಣಬಹುದಾಗಿದೆ.³ ಇದರ ಹಿನ್ನಲೆಯನ್ನು ನೋಡಿದಾಗ ಮಲೆನಾಡಿನ ಜ್ಞಳಂತ ಸಮಸ್ಯೆಗಳನ್ನು ಶಾಸನಸಭೆಯಲ್ಲಿ ನಿರೂಪಿಸುತ್ತ, ಭೌಗೋಳಿಕ ಹಿನ್ನಲೆ, ಅಲ್ಲಿನ ಸಾಂಭಾರ ಪದಾರ್ಥಗಳು ಕಾಫಿ ಮತ್ತು ಟೀ ಬೆಳೆಗಳು ಮುಂತಾದವು ಸರ್ಕಾರಗಳ ನಿರ್ಜ್ಞಕ್ಕೆ ಗುರಿಯಾಗಿ ಅಭಿವೃದ್ಧಿಯನ್ನು ಕಂಡಿರಲಿಲ್ಲ ಹಾಗಾಗಿ ಸರ್ಕಾರಗಳು ಇವುಗಳ ಬಗ್ಗೆ ಅಭಿವೃದ್ಧಿಯ ಮಂತ್ರವನ್ನು ಸಾಧಿಸಲು 'ಮಲೆನಾಡು ಅಭಿವೃದ್ಧಿಗೆ ಪ್ರಮುಖಿತೆಯನ್ನು ನೀಡಬೇಕು ಎಂಬುದನ್ನು 1954ರಲ್ಲಿ ಶಾಸನಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಇದು ಹೇಗೆ ಇಂದು ಪ್ರಸ್ತುತವಾಗಿದೆ ಎಂದರೇ ಬಂಗಾರಪ್ಪನವರನ್ನು ಒಳಗೊಂಡ ಹಾಗೆ ಅನೇಕರು ಮಲೆನಾಡು ಅಭಿವೃದ್ಧಿಗೆ ಪ್ರಶ್ನೆಕ ಮಂಡಳಿ/ ನಿಗಮ ಮುಂತಾದವುಗಳನ್ನು ಮಾಡುವುದರ ಮುಖೇನ ಅಭಿವೃದ್ಧಿಗೆ ಪ್ರಯತ್ನಿಸಿದ್ದರೂ ಅದು ಮೂರ್ಖಪ್ರಮಾಣದಲ್ಲಿ ಅಗಲಿಲ್ಲ, ಹಾಗಾಗಿ ಇವರ ಸಮಾಜವಾದದ ಚಿಂತನೆಯಲ್ಲಿ ಮೂಡಬಂದ ಈ ಆಶಯ ಇಂದಿಗೂ ಪ್ರಸ್ತುತ. ಹಾಗೆಯೇ ಜನಸ್ಸೇಹಿಯಲ್ಲದ ತೆರಿಗೆಗಳು ಹೇಗೆ ಸಾರ್ವಜನಿಕರಿಗೆ ಅಭಿವೃದ್ಧಿಯನ್ನು ಕುಂಠಿತಗೊಳ್ಳುತ್ತೇವೆಂದು ಮಾರ್ಚ್ 1954ರ ಶಾಸನಸಭೆಯಲ್ಲಿ ಪ್ರಸ್ತಾಪಿಸಿ ಜನಸ್ಸೇಹಿಯಾದ ತೆರಿಗೆಗಳು ಅನಿವಾರ್ಯತೆಯನ್ನು ಪ್ರಸ್ತಾಪಿಸಿದರು ಇದು ಇಂದಿಗೂ ಪ್ರಸ್ತುತ.⁴

ಉಳುವ ರ್ಯಾತರಿಗೆ ಭೂವಿಯನ್ನು ನೀಡಬೇಕು ಎಂಬ ಸಮಾಜವಾದಿ ಸಿದ್ಧಾಂತದ ಆಶಯ ಇಂದಿಗೂ ಪ್ರಸುತವನೆಸುತ್ತದೆ. ಇದು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದ ಮಾತ್ರ ರ್ಯಾತ ಚೆಳುವಳಿ ಮತ್ತು ಸಮಾಜವಾದಿ ಚೆಳುವಳಿಗಳಿಂದ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅಂತಿಮವಾಗಿ ಗೌಡರು ಹೇಳಿರುವ ಶೋಷಣೆರಹಿತ ಸಮಾಜವು 21ನೇ ಶತಮಾನದಲ್ಲಿ ಯಾವುದೇ ಬದಲಾವಣೆಗೂ ಹೊಂದಿಲ್ಲ, ಏದ್ಯಾಂತವರ್ಗ, ಬುದ್ಧಿಜೀವಿಗಳು ಶೋಷಣೆರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗದಿರುವುದು ವಾಸ್ತವ ಅಂಶವಾಗಿದ್ದು ಅಸಮಾನತೆ, ಅಸ್ವಾತ್ಮತೆ ಇಂದಿನ ಜೀಮ್ಯಾನಿಕ, ತಾಂತ್ರಿಕ, ಬಟೆ-ಬಿಟೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಶೈಕ್ಷಣಿಕ, ಸಾಮಾಜಿಕ ವಲಯದಲ್ಲಿ ಮೂರಣವಾಗಿ ಕಣ್ಣರೆಯಾಗಿಲ್ಲ ಜೊತೆಗೆ ಇವೆಲ್ಲವೂ ರೂಪಾಂಶಗಳೊಂದಿದ್ದು, ಇದೊಂದು ಸಾಮಾಜಿಕ ಅಭಿವೃದ್ಧಿಗೆ ಕೊಡಲಿವೆಹ್ವಾಗಿದೆ. ಇಂತಹ ಹತ್ತು-ಹಲವು ಸಂಗತಿಗಳನ್ನು ನಾಶಪಡಿಸಲು ಸಮಾಜವಾದ ಅದರ ಆಶಯಗಳು, ತತ್ತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ.

ಕೊನೆಟಪ್ಪಣಿ

- ಸೋಮೇಶ್ವರ್ ಹ. (1981). ಭಾರತದಲ್ಲಿ ಸಮಾಜವಾದಿ ಚೆಳುವಳಿ. ಇಲ್ಲಿ, ಕೋಣಂದೂರು ವೆಂಕಟಪ್ಪಗೌಡ (ಸಂ), ಜೀವಂತಜ್ಞಾನ, ಪು.ಸಂ.46.
- ಜಾಪು ಹೆದ್ದೂರಶೇಟ್ಟಿ. (2014). ಸಮಾಜವಾದ ಒಂದು ಪ್ರಕ್ರಿಯೆ. ಬಂದಗದ್ದೆ, ಹೊಸಲೇಕ (ಶೈಕ್ಷಣಿಕ ಪತ್ರಿಕೆ) ಪು.ಸಂ. 6.

3. ಲೆಜಿಸ್ಲೇಟಿವ್ ಅಸೆಂಬ್ಲಿ ಡೀಬೆಂಸ್, 1954, ಏಪ್ರಿಲ್ 01, ವಾಲ್ಯೂ-10, ಪಾಟ್-04, ನಂ 33-48, ಪು. 1614-1615.
4. ಕಾಳೇಗೌಡ ನಾಗವಾರ ಮತ್ತು ಆನಂದಮೂರ್ತಿ ಜಿ.ವಿ (ಸಂ) : ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಪು.ಸಂ. 25

ವರಾಮಶನ ಗ್ರಂಥಗಳು

- ಕಾಳೇಗೌಡ ನಾಗವಾರ ಮತ್ತು ಆನಂದಮೂರ್ತಿ ಜಿ.ವಿ . (2010). ಜೀವಂತ ರಾಜಕಾರಣದ ಮಾದರಿ. ಇಲ್ಲಿ ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಅನಂತಮೂರ್ತಿ ಯು.ಆರ್ (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಕೋಣಂದೂರು ಲಿಂಗಪ್ಪ. (ಸಂ). (1981). ಶಾಸನಸಭೆಯಲ್ಲಿ ಶಾಂತವೇರಿ. ಮಾನಸ ಪ್ರಕಾಶನ, ಬೆಂಗಳೂರು.
- ಲೆಜಿಸ್ಲೇಟಿವ್ ಅಸೆಂಬ್ಲಿ ಡೀಬೆಂಸ್, 1954, 1945, 1956.
- ನಟರಾಜ್ ಮುಖಯಾರ್. (2018). ಶಾಂತವೇರಿ ಗೋಪಾಲಗೌಡ. ನ್ಯಾಷನಲ್ ಬುಕ್ಸ್‌ಪ್ರಸ್ಸ್ ಆಫ್ ಇಂಡಿಯಾ, ನವದೆಹಲ್.
- Krishna Sahai. (1986). Socialist movement in India. Classical Publishing company, New Delhi.
- Ram Manohar Lihia. (1963). Marx Gandhi and Socialism,.Navahind prakashna, Hyderabad.